

“ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲ್ಲ”

“ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಳಾಗಿ” ಎಂದು ದೇವರೂಗೆ ಹೃಧಿಸುವುದಂತೆ ಯೀಂನು ನಾಮಗೆ ಕಾರ್ಯಸಿದ್ಧನು (ಮತ್ತಾಯ 6:9). ಹೆನ್ನಲಿಗೆ ವಿನಾದರೂ ಇದೆಯೇ? “ಇಲ್ಲ” ಎಂದು ಅನೇಕ ಜಿನರು ನ್ನಷ್ಟವಾಗಿ ಉತ್ತರ ಕೊಡುತ್ತಾರೆ. ಶಿಷ್ಯರ ಹೃಧನೆಯಲ್ಲ ಮೊದಲನೆಯ ಜನ್ಮಹವನ್ನು ಅವರು ರದ್ದುಹಡಿಸುತ್ತಿರುವರೆಂದು ಅರ್ಥಮಾಡಿಕೊಳ್ಳುವದಿಲ್ಲ. ಹೆನ್ನಲಿಗೆ ಮುಖ್ಯತ್ವವಿದೆ ಎಂದು ನಂಬಿದವರು ತತ್ವದಿಂದಲೂ ತಿಳಿವಳಕೆಯಂದಲೂ “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಳಾಗಿ” (ಮತ್ತಾಯ 6:9) ಎಂದು ಹೃಧಿಸಲಾರಾರು. ಹೆನ್ನರು ಪರಿಶುದ್ಧವೆಂದು ಎಣಿಸಲ್ಪಡುವುದೋ ಇಲ್ಲವೇ ಅಶುದ್ಧವೆಂದು ಎಣಿಸಲ್ಪಡುವುದೋ ಎಂಬುದು ನಿಜವಾಗಿಯೂ ಸಂಬಂಧಿಸಲ್ಪಡುವದಿಲ್ಲ.

ಅನೇಕರು, ಬಿಳಿಯರು ಶೇಕ್ಕೊಂಡಿಯರು ನನ್ನ ಉಲ್ಲೇಖನುತ್ತಾರೆ: “ಹೆನ್ನಲಿನಲ್ಲಿ ವಿನು ಇದೆ? ಗುಲಾಜಿಯನ್ನು ನಾವು ಬೇರೆ ಯಾವುದೇ ಹೆನ್ನಲಿನಿಂದ ಕರೆದರೂ ಅದರ ಸುವಾಸನೆ ಇದ್ದೇ ಇರುತ್ತದೆ.”¹ ಒಬ್ಬನು ಧರ್ಮದಲ್ಲಿ ಯಾವುದು ಒಳ್ಳೆಯಿದೆ ಎಂಬುದನ್ನು ಸಿದ್ಧಹಾಡಿಸಿ ತೋಲನಲು ಬೈಬಲನ್ನು ಜಿಷ್ಟು ಶೇಕ್ಕೊಂಡಿಯರು ನ ಕಡೆಗೆ ತಿರುಗಿಕೊಳ್ಳುವಾಗ, ಅವನ ಸ್ಥಾನಕ್ಕೆ ಬೈಬಲನಲ್ಲಿ ಇಲ್ಲವೆಂದು ಅವನು ಒಷ್ಟಿಕೊಳ್ಳು ಬೇಕಾಗುತ್ತದೆ. ಒಂದು ಗುಲಾಜಿ ಹಾಬಿನಿಂದ, ಒಂದು ಹೆನ್ನರು ಇನ್ನೊಂದು ಹೆನ್ನಲಿನಷ್ಟೇ ಒಳ್ಳೆಯಿದಾಗಿದೆಯೆಂದು ಜನನಾಮಾನ್ಯಲಿಗೆ ತಕ್ಷಣದ ಹೇಳಿಕೆ ಕೊಟ್ಟರೆ, ಅಗ ಬಯಲ್ಲಿಬೂಲನ ಹೆನ್ನರು ತಂದೆಯ ಹೆನ್ನಲಿನಷ್ಟೇ ಒಳ್ಳೆಯಿದಾಗಿರುತ್ತದೆ. ನನ್ನ ಶಾಂತಿದಿಂದ ಘಟ್ಟ ಅಂಗಿಳಿಗೆ ನಾಹಿಕ್ಯದಿಂದ ಹಿಂದಿರುಗೋಳಣ. ಧಾರ್ಮಿಕ ನರ್ತನಕ್ಕನ್ನು ನ್ನಾಟಿನಲು ಬೈಬಲನ ಕಡೆಗೆ ಹೋಗೋಳಣ. ಶಿಷ್ಯರ ಹೃಧನೆಯ ಮೊದಲನೆಯ ಜನ್ಮಹಕ್ಕೆ ಅಂತರೆಂದಿರುವುದಂತೆ ಹೆನ್ನರುಗಳಿಗೆ ಮುಖ್ಯತ್ವವಿದೆಯೆಂದು ನೋಡೋಳಣ. ಯೀಂನು ಹಾಗೆಯೇ ಆಲೋಚಿಸಿದರು, ತನ್ನ ಶಿಷ್ಯರೂ ಹಾಗೆಯೇ ಆಲೋಚಿಸಬೇಕೆಂದು ಆತನು ಬಯಸಿದನು. ಅವರು ಹೃಧಿಸಿದಾಗ ದೇವರ ಹೆನ್ನಲಿನ ಮುಖ್ಯತ್ವವನ್ನು ಅಲಕುಹೊಳ್ಳಬೇಕೆಂದು ಆತನು ಬಯಸಿದನು. ಅವರು ಹೃಧಿಸಿದಾಗ ದೇವರ ಹೆನ್ನಲಿನ ಮಹತ್ವವನ್ನು ಅಲಕುಹೊಳ್ಳಬೇಕೆಂದು ಆತನು ಬಯಸಿದನು.

ಒಂದು ಪರಿಶುದ್ಧವಾದ ನಾಮ

ನವರಾತ್ರಿನ ಹೆನ್ನರು ಹಗುರವಾಗಿ ಹೇಳಲ್ಪಡಬಾರಾರು. ದೇವರ ಹೆನ್ನರು ಮನುಷ್ಯಸಿಂದಲೂ ದೇವರೂತಲಿಂದಲೂ ಅತೀ ಶ್ರೇಷ್ಠ ಗೌರವದಿಂದ ತೆಗೆದು ಕೊಳ್ಳಲ್ಪಡುವುದು ನಿಮ್ಮ ಅಂತರಂಗದ ಅಳವಾದ ಅಂತಹೆಕ್ಕಿಯಾಗಬೇಕೆಂದು ಯೀಂನುವು

ಬಯನುತ್ತಾನೆ. ಅತನ ನಾಮವು ಹಲಿಷ್ಠದೆಂದು ಎಣಿಸಲ್ಪಡುವಾಗ (ಹಲಿಷ್ಠದೀಕ ಲನಲ್ಪಡುವಾಗ), ಅದು ಒಂದು ಸ್ಥಾನದಲ್ಲಿ ಇಡಲ್ಪಟ್ಟಿರುವುದು, ಮೇಲೆ ಉಸ್ತುತ ಸ್ಥಾನಕ್ಕೆ ಲನಲ್ಪಟ್ಟಿರುವುದುಃ ಯಾವುದೇ ನಾಮಾನ್ಯ ಲಾಂತೊಂಗಕ್ಕೆ ಇಡಲ್ಪಟ್ಟಿರುವದಿಲ್ಲ. ಆದ್ದು ಕ್ರಾಕ್ ಅವರು, “ಹಲಿಷ್ಠದೆಂದು ಎಣಿಸಲ್ಪಡತ” ಎಂದು ಭಾಷಾಂತರಿಸಿದ ಗ್ರಿಕ್ ಹದವು ಏರಡು ಭಾವನೆಗಳಿಂದ ಮಾಡಲ್ಪಟ್ಟಿದೆಯಂದು ನೂಜಿಸಿದ್ದಾರೆ: “ಭಾಲೋಕ್” ಮತ್ತು “ಅಲ್ಲ” (not); ಆದುದಲಿಂದ ತಂಡಯ ಹೆಸರು “ಭಾಲೋಕದ್ದಾಗಿರುವದಲ್ಲ” ಹಾಗೂ ಅತನ ಹಾದಿಂದ ಕೆಲಗೆ ಎಂಬೆಂದು ಪ್ರಾಣಿಗಳಾರದು.

“ಹಲ್ಲೆಲಾಯಾ!”

ಮಹಾನುಮಾಹದ ದ್ಸಿಯಂತೆ, ಅನೇಕ ಜಿಲಗಳ ಶಿಳ್ಳದಂತೆ ಮತ್ತು ಗುಡುಗಿನ ಬಲವಾದ ಗರ್ಜನೆಯಂತೆ ಒಂದು ಅಧ್ಯಾತ್ಮರವಾದ ಕಾಗು ಯೋಹಾನನಸಿಗೆ ಪ್ರತಿಷ್ಠಿತವಾಗಿದೆ. “ಹಲ್ಲೆಲಾಯಾ!” ಎಂದು ದೇವದೂತರು ಹಾಡುವದನ್ನು ಕೇಳುವ ಅವಕಾಶವನ್ನು ಅವನು ಹೊಂದಿದನು (ಪ್ರತಿಂದಿನ 19:1, 3, 4, 6).

ನಾನು ಬಹಕಾರಿ ಯೋಜಿಸಿದಂತೆ, ಆ ಮಹಾ ಹದವು ಕೇಂಪಲ ಹರವಶತೆಯ ಭಾವನಾತ್ಮಕ ಕಾಗು ಆಗಿರುವದಿಲ್ಲ. ಅಕ್ಷರಶ ವಾಗಿ ಅದು ಒಂದು ಅಪ್ಪಣಿಯಾಗಿದೆ: “ತತ್ತನಾನ್ಯ ಕೊಂಡಾಡಿಲಿ!” ಈ ಹದವು ನಮಗೆ ಗ್ರಿಕ್ ರಾಹದಲ್ಲ (hallelouia) ಪ್ರತಿಂದಿನ 19ರಲ್ಲ ನಾಲ್ಕು ನಲ ಯೋಹಾನನು ಕೇಂಡ್ರದಲ್ಲಿ ಬರುತ್ತಾರೆ. ಆದರೆ ಅದು ಹಿಂಬಣು ಮಂಬಾಡ್ಯ. Halal ಮತ್ತು Jah ಎಂಬ ಏರಡು ಹದಗಳಿಂದ ಮಾಡಲ್ಪಟ್ಟಿದ್ದು, “ಯೆಹೋವನಾನ್ಯ ಕೊಂಡಾಡಿಲಿ” ಎಂದು ಅದರ ಅಧಿಕಾರಿಗೆ ಹಾಡುತ್ತದೆ. “ಯೆಹೋವ ನಾನ್ಯ ಕೊಂಡಾಡಿಲಿ” ಕೀರ್ತನೆ 111:1ನ್ನು ಗಮನಿಸಿಲಿ. ಅಮೇರಿಕಾನ್ ಸ್ಕ್ಯಾನ್‌ಡೆಡ್ ಭಾಷಾಂತರದ ನಾನ್ಯ ತ್ರಿಯ ಅಡಿಟಿಷನ್‌ಿಂಲ್, “Heb. Hallelujah” ಎಂದು ಹೇಳುತ್ತದೆ. ಆದುದಲಿಂದ ಅಧಿಕಾರಿಗೆ ಕೇಂಪಲ ಮಹಾ ಹದವನ್ನು ಸೀರು ಹಾಡುವಾಗ, ಸೀರು ದೇವರ ನಾಮವನ್ನು ಫೋಣಿಸುವಂತೆ ಅತನ ಹೆಸರಿಗೆ ಸೀರು ಭಕ್ತಿ ಭಾವ ನಂಬಿಕೆನುವಿಲಿ.

ಹೆನರನ್ ದೂಡಿನವುದು

ತುನ ತುನ (ಯಾಜಕರಾಂಡ 18:21ಃ 19:12ಃ 20:3ಃ 21:6ಃ 22:2)ದೇವರ ನಾಮವನ್ನು ದೂಡಿನವದಕ್ಕೆ ವಿರುದ್ಧವಾಗಿ ಮೊಳೆ ಎಷ್ಟಿಲಕೆ ಕೊಣ್ಣನು. ಅದು ಭಯಭಕ್ತಿಯಲ್ಲ ಇಡಲ್ಪಟ್ಟ ನಮಯಿತ್ತು, ಹೆಸರನ್ನು ಶಹಿಸಿದ್ದಕ್ಕಾಗಿ, ದುರುಪಯೋಗ ಪಡಿಸಿದ್ದಕ್ಕಾಗಿ ಒಬ್ಬ ಮನುಷ್ಯನು ಬಂಧಿಸಲ್ಪಟ್ಟಿ ಸೆರೆಯಲ್ಲ ಹಾಕಲ್ಪಟ್ಟನು. ಅವನು “ಕ್ಷಾಂಪಿಸಿಂದ ಹೊರಗೆ” ತರಲ್ಪಟ್ಟಾಗ ಅವನು ದೇವದೂತಣಿ ಮಾಡಿದ್ದನ್ನು ಕೇಂಡ್ರದಲ್ಲಿ ಹಾಜಿಲಿರೂ ಹಾಜಿಲಿರೂ ಬೇಕಾಗಿತ್ತು (ಯಾಜಕರಾಂಡ 24:11-14). ಅಪರಾಧಿಯ ವೀನು ಹೇಳಿದ್ದಾನೆ ಎಂಬುದನ್ನು ತಾನು ಕೇಂಡ್ರದೇನೆಂದು ತ್ರಿಯೋಬ್ಬ ನಾಕ್ಕಿಯ ಅವನ ಸಂಖೀಪತಕ್ಕ ಹೋಗಿ ಅವನ ತಲೆಯ ಮೇಲೆ ಕೈಗಳನ್ನಿಡಬೇಕಾಗಿತ್ತು, ಅನಂತರ ಕಲ್ಲಿಸೆಯಲ್ಪಡುತ್ತಿತ್ತು.

ಹೆನರನ್ಸ್‌ಲುಜ್‌ವಿನ್‌ಪ್ರಮ್

ದೇವರು ತನ್ನ ಹೆನಲಿನ ದೂಷಕೆಯ ಯಾವುದೇ ಉಪಯೋಗದ ಕಡೆಗೆ ಬಹಕ ಶಿಲಾನಾಗಿದ್ದರೂ ಮತ್ತು ಯಾವುದೇ ವೃಧ್ಣ ಲಭಿತಯಲ್ಲ ತನ್ನ ಹೆನರು ಉಪಯೋಗಿ ನಲ್ಪುಡತಕ್ಕದ್ದಲ್ಲವೆಂದು ಕಲ್ಲನ ಹಾಗೆಯ ಮೇಲೆ ಬರೆದರೂ (ಬಿಮೋಜನಕಾಂಡ 20:7) - ಮಾನವ ತುಣಗಳಿಂದ ಆತನ ಹೆನರು ಉಜ್ಜಿಲನಲ್ಪುಡತಪ್ಪು ಹವಿತ್ರವಾ ಗಿದೆಯೆಂದು ಆತನು ಎಂದೂ ಉದ್ದೇಶಿಸಿರುವದಿಲ್ಲ. ಅಂಥ ಮೂಡ ನಂಜಕೆಯ ಬೆಳೆದು ಯೊಹ್ಯುರ ಮಧ್ಯದಲ್ಲಿ ಇಂದಿನ ವರೆಗೂ ಉಳಿದುಕೊಂಡಿರುತ್ತದೆ.

ಹೆನರನ್ಸ್ ದುರುಪಯೋಗ ಹಡಸಿದ್ದಕ್ಕಾಗಿ ಒಬ್ಬ ವೃತ್ತಿಯ ಮೇಲೆ ಕಲ್ಲೆನೆಯ ಬೆಕೆಂದು ದೇವರು ಆಜ್ಞಾಹಿಸಿದ ಕಾರಣದಿಂದ (ಯಾಜಕಾಂಡ 24:16), ಮತ್ತು ಮುರಾನೆಯ ಆಜ್ಞೆಯ ತಪ್ಪು ತಿಳಿವಜಕೆಯ ಕಾರಣದಿಂದ, ರಜ್ಜಿಗಳು ದೇವರ ಹೆನರು ಹೇಳಕೂಡದಂಥದ್ದು, ಹೇಳಲಾರದಂಥದ್ದು, ಹಾಹಿ ತುಣಗಳಿಂದ ಮಾತಾಡಲಾರದಪ್ಪು ಪರಿಶುದ್ಧವಾದದ್ದು ಎಂದು ಬೋಧಿಸಿದರು. ಹಾಗಿದ್ದರೂ ದೇವರ ಎಜ್ಲಿಕೆಯು ದೂಷಿಸುವದಕ್ಕೆ ಮಾತ್ರವೇ ನಂಬಿಂಥಿಸ್ತು, ಹೆನರನ್ಸ್ ಉಜ್ಜಿಲನುವುದಕ್ಕಲ್ಲ. ಅದರೆ ಹೆನರನ್ಸ್ ನಿಜವಾಗಿಯೂ ಒಳ್ಳೆ ಇನರ ಸಮಾಗಕಗಳು ಬೈಲಿನ ಸಮಯಗಳಲ್ಲ ಅಪ್ಪು ಉಚಿತವಾಗಿ ಉಪಯೋಗಿಸಲ್ಪಡುತ್ತಿರಲ್ಲಂತಿಂದಿಲ್ಲಂತಿಂದ ಅದು ಹೆಚ್ಚೆ ಒಡಂಬಡಿಕೆಯಲ್ಲ ಸುಮಾರು 6,873 ನಲ² ಉಪಯೋಗಿಸಲ್ಪಟ್ಟಿದೆ.

ಹಿಬ್ರೂ ಪದದ ಸಂಕ್ಷೇಪ ರೂಪವು ಕಿಂಗ್ ಜೀಎಸ್ ಭಾಷಾಂತರದಲ್ಲಿ ಕೀರ್ತನೆ 68:4ರಲ್ಲಿ ಕೂಡಿನಲ್ಪಟ್ಟದೆ. “ಆಕಾಶಗಳ ಮೇಲೆ ನಷಾಲಿಮಾಡುತ್ತ ಯಾಹು ಎಂಬ ತನ್ನ ಹೆನಲಿನಿಂದ ಬರುವಾತನನ್ನು ಕೊಂಡಾಡಿಲಿಂದಿ ಆತನ ಸನ್ನಿಧಿಯಲ್ಲ ಉಲ್ಲಾಸಿಸಿಲ.” ಈ ಸಂಕ್ಷೇಪಿಸುವಿಕೆಯು ಹೆನರು ಉಜ್ಜಿಲನ್ಲಿಂದಬಾರದು ಎಂದಥ್ರಿವಲ್ಲಿಸಿ ಹೆನರು ಬಹಕ ಸಲ ಉಪಯೋಗಿಸಲ್ಪಟ್ಟಿದೆ ಎಂಬುದನ್ನು ಅದು ಸೂಚಿಸುತ್ತದೆ. ಇನ್ನಾಯೆಲೆ ಜಿನಾಂಗವು ದೇವರಿಗೆ ಸಖಿಯದ್ವಾರಾಪುದೆಯಂದು ಭಾವಿಸಿಕು. ಆತನ ಹೆನರನ್ಸ್ ಅಡಿಯಿಲ್ಲದೆ ಮತ್ತು ಸಿಕರವಾಗಿ ಉಪಯೋಗಿಸಲು ಹಿಂಜಿಲಿಯಾಲ್ಲ. ಅತಿಯಾಗಿ ವಾಚಾಜಕನವು ಉಪಯೋಗಿಸಲ್ಪಟ್ಟಿರುವದಿಲ್ಲ.

ಹೆನರಿಗೆ “ಭಯಷಿತಿ”

“Reverend” ಎಂಬ ಪದವು ಕಂಡು ಬಂದ ಬೈಲಿನಲ್ಲಿ ಇದೊಂದೇ ಸ್ಥಳವಾಗಿದ್ದು, ಅದು ದೇವರಿಗೆ ಅನ್ವಯವಾಗಿದೆ ಎಂದು ತೋಲಿಸುವವರಿಂದ ಕೀರ್ತನೆ 111:9, ಉದ್ದೇಶವಿಲ್ಲದೇ ದುರುಪಯೋಗಿಸಲ್ಪಟ್ಟದೆ.³ ಅದರೆ ಇಲ್ಲ “reverend” ಎಂದು ಭಾಷಾಂತರಿಸಲ್ಪಟ್ಟ ಪದವು (ಹಿಬ್ರೂ: *yare'*, “awesome”) ಎಂದು NASBಯಲ್ಲಿ ಭಾಷಾಂತರಿಸಲ್ಪಟ್ಟದೆ ಹೆಚ್ಚಿನಲ್ಲಿ ಮುನ್ಹಾರಕ್ಕಿಂತಲೂ ಹೆಚ್ಚಿನಲ್ಲಿ ಕಂಡು ಬಂತುತ್ತದೆ. ಹಿಬ್ರೂ ಪದ *yare'* ಅಂದರೆ “ಭಯಹಡು” ಇಲ್ಲವೇ “ಭಕ್ತಿ ತೋಲಿಸು” ಎಂದಫ್ರೆ ಕೆಲಡುತ್ತದೆ. ಲೋಟಸು ಒಂದು ಪಟ್ಟಣದಲ್ಲಿ ವಾಸಿಸಲು ಭಯ ಪಟ್ಟನು (*yare'*; ಅದಿಕಾಂಡ 19:30). ಇದಲ್ಲದೆ ವೋಳಿಯು “ಪ್ರತಿಯೊಬ್ಬನು ತನ್ನ ತಂಡೆತಾಯಿಗಳ ಬಿಷಯದಲ್ಲ ಭಯಭಕ್ತಿಯಿಂದ [*yare'*] ನಡೆದು ತೋಳಿಬೇಕು” (ಯಾಜಕಾಂಡ 19:3) ಎಂದು ಆಜ್ಞಾಹಿಸಿದನು. ಇನ್ನಾಯೆಲ್ಲರು ಚೋಳಿಗೆ, ಯೊಹೋಳಿವಸಿಗೆ ಮತ್ತು ದೇವರಿಗೆ ಭಯಪಟ್ಟರು ಇಲ್ಲವೇ “ಭಯಭಕ್ತಿ ತೋಲಿಸಿದರು” (*yare'*) (ಯೋಹೋಳಿವ 4:14ಇ ಯಾಜಕಾಂಡ 19:14). ಕೀರ್ತನೆ 111:9 ರಣ್ಣಯ ಮಹಾವಜನಪು ದೇವರ ಹೆನರನ್ಸ್ ಘನಪಡಿಸುತ್ತದೆ. ಹೆನರು

గౌరచక్కె దైవిక భయచ్చే కాగూ భయంకరఁగే మత్తు భక్తిభావశ్చే యోగ్యపాగిదే. అదే హదపు ('yare') ఎరడు నల ధమోఽపదేశకాండ 28:58రల్ల లుపయోహణి నల్పుట్టిదే: “నిమ్మ దేవరాద యీహోవనెనెబ మహామహిమేయుళ్ళ భయంకర నామదల్ల నిమ్మ భయభక్తి యుళ్ళపరాగిల”

కెతును నడుగుత్తిరువ సినాయి బెట్టుద మేలే మోడదల్ల ఇజదు బందు చేలశేయన్న దాటహోదాగ మత్తు హెనరన్న “ఫోణిసిదాగ” ఆజవాద భక్తియూ హతిత్తువాద భయానకతేయూ నిష్టయవాగి తుంబల్పుట్టితు: “యీహోవ, యీహోవ కనికరపూ దయియూ ఉళ్ళ దేవరుటి దింభంతాంతనూ త్రీపియూ నంజికేయూ ఉళ్ళపనుటి నాబిరారు కాలగజపరేగే దయి తోలనుపవనుటి దోండపరాథ హాజగజన్న క్షుబుసుపవను” (బిపోజనకాండ 34:ర).

ఆమేలే ఈ నుందరపాద మత్తు జగత్తసిద్ధవాద యాజకీయ ఆశించాద పన్న దేవరు బిపలిసిదను:

యీహోవను నిమ్మన్న ఆశించదిసి కాహాడఱటి
యీహోవను ప్రనన్న ముబదిం నిమ్మన్న
నోండి నిమ్మ మేలే దయివిడపణి
యీహోవను నిమ్మ మేలే కృహాసచాక్షబిష్టు
శాంతియన్న అనుర్మిసల
(అరణ్యకాండ 6:24-26).

ఈ ధన్యవాద పదగజన్న సపశత్తును తన్న హెనరన్న మూరు నల ఆకస్మిక వాగి కాకపల్ల, యాకందరే, “హింగే అవరు ఇన్నాయిల్యర మేలే నన్న హెనరన్న లుళ్ళలనలాగి నాను అవరన్న ఆశించదినువేను” (అరణ్యకాండ 6:27) ఎందు ఆతను బిపలిసిదను.

ముజ్జలద మేలే ఎరడు అంబుగజ మేలే నింతిరువ హోళియవ కేరాజయరోందిగే ఇఱవ నుందరపాద బెళ్ళయి హెట్టిగేయు దేవరు తన్న జనరోందిగే నరదశనద స్తుతివాగిత్తు (బిపోజనకాండ 25:22). ఈ హెట్టిగేయు నొలడ్లుడబారదాగిత్తు ఇల్లపే స్తుతింద స్తుతిస్తే జలసుత్తిరువాగ చుట్టుల్చుడబారదాగిత్తు (అరణ్యకాండ 4:5, 6). అనధిచ్ఛుత చృత్తిగట్ట “బందు క్షణకూడరా” అదన్న దృష్టిసిదాగ నత్తు హోదయ (అరణ్యకాండ 4:20). భూలోకదల్ల అతి పలశుధ్యపెందు ఎటినల్పుట్ట స్తుతిదల్ల - అతి పలశుధ్య స్తుతిదల్ల ఇడల్పుట్టితు (బిపోజనకాండ 26:33టి 40:21). ఈ హతిత హెట్టిగేయు కేరాజయర మధ్యదల్ల అసిననాద “స్వేస్వేగ అధిహతయాద యీహోవన నామదింద” కరేయల్పుట్టు యోగ్యవాదద్వాగిదే (2 సముచేల 6:2).

హెనరిష బిల

దేవర హెనలన బలద అయికు ప్రతియోబ్బు నంజగస్త యీహాద్వాన హైదయదల్ల ఇత్తు స్వేస్వేగ అధిహతయాద యీహోవన హెనలనల్ల గోల్యాతన ముందే సిల్లలు యువకనాద దాబిలను భయపడల్ల (1 సముచేల 17:45).

ಅದೇ ಯವರನು ಅನಂತರದಲ್ಲ “ಇನ್ನಾಯೀಲನ ಇಂಹಾದ ಹಾಡುಗಾರನಾಗಿ”
ಹೃತಿಯೊಬ್ಬ ಯೆಹೋದ್ಯಸಿಗೆ ಬುದ್ಧಿ ಹೇಳುವವನಾದನು:

ಯೆಹೋವನಿಗೆ ನೈತ್ಯತ್ವ!
ಯೆಹೋವನ ಸೇಪಕರೇ, ನೈತ್ಯತ್ವ ಮಾಡಿಲ,
ಯೆಹೋವನ ನಾಮ ನ್ಯೂತಿ ಮಾಡಿಲ.
ಇಂದಿನಿಂದ ಯುಗಯುಗಕ್ಕೂ ಯೆಹೋವನ ನಾಮವು
ಕೀರ್ತನಲ್ಲದಾ.
ಯೆಹೋವನ ನಾಮವು ಮಾಡಣಿಂದ ಪಡುವಣವರೇಗೂ
ನ್ಯೂತಿ ಹೊಂದಿ
(ತೀರ್ಥನೆ 113:1-3).

ದೇವರಿಗೆ ಷ್ವಾಫಿರಾಸುವುದು

ದಾಖಿಲದನ ನಮಯದಲ್ಲ ದೈವಿಕ ಹೇನರು ಆಶೀರ್ವಾದವಾದದ್ವಾರೆ ತುಬಲವಾದದ್ವಾರೆ
ಅಗಿದ್ದಂತೆ - ಹಾಗೂ ಯೀಎನ್ ತನ್ನ ಶಿಷ್ಯರಿಗೆ ಹೇಗೆ ಷ್ವಾಫಿರಾಸಬೀಕೆಂದು ತಪಾಸಿದಾಗಲೂ,
ಕೇಗೆ ಅಟಿರಿಸಲ್ಪಡುತ್ತಿರುವ ಷ್ವಾಫಿರಾಸೆಯು ಕೇವಲ ದೇವರ ಹೆನಲಿನಲ್ಲತ್ತು ದೇವರ
ಹೆನಲಿನಲ್ಲ ನೀವು ದೇವರನ್ನು ತಲುಪುವುದಿಲ್ಲ. ತಂದೆಯ ಸ್ವಂತ ವಿಹಾರಣಿನಂತೆ
ದೇವರಿಗೂ ಮನುಷ್ಯರಿಗೂ ನಡುವೆ ಒಬ್ಬ ಮಧ್ಯಾಂಗಾರಸಿದ್ದಾನೆ (1 ತಿಮೇಥಿ 2:5).
ಆತನ ಒಕ್ಕೆಯ ಮನಸ್ಸಿನಂತೆ ಸರ್ವಜ್ಞಾನಿಯಾದ ತಂದೆಯು ಎಲ್ಲ ಸಂಗತಿಗಳನ್ನು
ತೀಕ್ಷ್ಣನಲ್ಲ ಒಂದಾಗಿ ತರಲು ಉದ್ದೇಶಿಸಿದನು (ಬಫಿನ 1:10). ಈ ಬೆಜ್ಜಿಜ್ಜಾಳಪುರುಷ
ಹೇಳಿಕೆ ಕೊಡುವಷ್ಟು ದೇವರ-ಮಾನವನ ನ್ಯಾಂಪು ಷ್ರಾಮವುಧಾರಿತ್ವ: “ನಾನೇ
ಮಾರ್ಗವೂ ನತ್ಯವೂ ಜೀವವೂ ಆಗಿದ್ದೇನೇಂದೆ ನನ್ನ ಮೂಲಕವಾಗಿ ಹೊರತು ತಂದೆಯ
ಖಾಗೆ ಯಾರೂ ಖರಲಾರೂ” (ಯೋಹಾನ 14:6ಇಂಚಿ ಒತ್ತಿ ಹೇಳಿದ್ದು ನನ್ನದು). ದೇವರು
ತನ್ನ ಅಗಮ್ಯವಾದ ಜಿತ್ತದ ಆಲೋಚನಗೆಂಬೆಗೆ ಅನುಗುಣವಾಗಿ ತೀಕ್ಷ್ಣನ ಹೊರಿಗುವ
ಯಾರನ್ನೂ ರಚಿಸಲಾರನು. ಯೀನುವು ಹೊಕ್ಕೆಯಿವ ಲಾದಯ ನೂಜಕ ನಕ್ಷತ್ರವೂ
ದಾಖಿಲದನ ದಂಡ ಖಾಡಪೂರ್ವ, ಸಂತತಿಯಾ, ಚೊದಲನೆಯವನೂ, ಕಡೆಯಿವನೂ
ಅಗಿದ್ದಾನೆ (ತ್ರೈಕಣಿ 22:13, 16). ಆತನು ಮೂಲಿ ಗಲ್ಲಾಗಿದ್ದಾನೆ. “ಬರಬೀಕಾದ
ರಕ್ಷಣೆಯ ಇನ್ನಾರಲ್ಲಿಯೂ ಸಿಕ್ಕುವದಿಲ್ಲಿಂದ ಆ ಹೆನಲಿನಿಂದಲೇ ಹೊರತು ಆಕಾಶದ
ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆನಲಿನಿದಂಲೂ ನಮಗೆ
ರಕ್ಷಣೆಯಾಗುವದಿಲ್ಲ” (ಅಂತರ್ನಾಲ ಕೃತ್ಯ 4:12).

ಹಿಂದಿದ್ದರೂ ತೀಕ್ಷ್ಣನು ಯಾವಾಗಲೂ ಅಂಥ ನ್ಯಾಂ ಹೊಂದಿಲ್ಲ. ಹಂಜಾಶತ್ತಮ
ದಿನಕ್ಕಿಂತ ಚೊದಲು, ಆತನು ಮರಣವನ್ನು ಜಯಿಸಿದ್ದನ್ನು ಅನುನಲಿಸಿ ರಕ್ಷಣೆಯು
ಆತನ ಹೆನಲಿನಲ್ಲ ಇರಲಿಲ್ಲ ಮತ್ತು ಆತನ ಹೆನಲಿನಲ್ಲ ಷ್ವಾಫಿರಾಸೆಯರಲ್ಲ.
“ಇಲ್ಲಿಯವರೆಗೆ ನೀವು ನನ್ನ ಹೆನಲಿನಲ್ಲ ಏನನ್ನೂ ಕೇಳಿಕೊಂಡಿಲ್ಲ” (ಯೋಹಾನ
16:24) ಎಂದು ಆತನು ಹೇಳಿದನು. ಹಿಂಗೆ ಆತನು ತನ್ನ ಶಿಷ್ಯರಿಗೆ ಷ್ವಾಫಿರಾಸುವದನ್ನು
ತಪಾಸಿದಾಗ, ತನ್ನ ಸ್ವಂತ ಹೆನಲಿನಲ್ಲ ಹೇಗೆ ಷ್ವಾಫಿರಾಸೆ ಮಾಡಬೇಕೆಂಬುದನ್ನು
ತಪಾಸಲಿಲ್ಲ. ಆ ನಮಯದಲ್ಲ ಅಂಥ ಸಿದೇಂಶನವು ಯೀರ್ಗ್ಯಾವಾದದ್ದಾಗಿರುತ್ತಿರಲ್ಲ.
ಮತ್ತುಯ 6:9-13ರಲ್ಲಿ ಶಿಷ್ಯರ ಷ್ವಾಫಿರಾಸೆಯ ಕೇಗೆ ನಮಯ ತೋಲಿದ್ದಾಗಿರಲು
ಕಾರಣಗಳ್ಲಿ ಇದು ಒಂದಾಗಿದೆ. ಮಾನವ ಜಿತ್ತೆಯಲ್ಲಿಯ ಅತೀ ದೊಡ್ಡ ಪಟನೆಯು

ఆ శ్రూధనేయ తోడల్పుష్టందినింద నంభిసిరుత్తదే. భూపరిలోకంజ ఆడజితెయ బదలాయనల్పుణ్ణదే. దేవరు యీఎనువన్ను నత్తుపరోజగింద ఎజ్యసి తన్న స్థంచ బలగడిగే లుస్తుత్కోలిసిద్దునే. ఎల్లా హెన్రూగెజగించ శైశ్వరాద హెన్రెన్స్తు ఆటనిగె తోట్టుయపదల్లదే, ఎల్లా రాజ్య, బల, శక్తిగజన్మ ఆటన హాదగజ తేళగ కాకిద్దానే. దేవదాంతరూ కాగియే మనుష్యరూ ఆటనన్మ ఆరాధినబేఁకేందు అజ్ఞాహిసిద్దునే (ఎఫెన 1:20-23ఁ ఇజ్జయ 1:6).

ఇందు నీఎపు మత్తు నాను శ్రూధనువాగ “నాను ఇయవాతనే ఆగిద్దేనే” (బిహోజనకాండ 3:14) ఎంబాతన హెన్రెన్స్తు అల్ల ఆదరే ఆటన ఒబ్బునే ఏకశుమారన హెన్రెన్స్తు హలశుధచెందు ఎణినబేఁకు, ఆటన కుమారనన్మ గొరవినదే ఇయవచరు తందెయిన్ను గొరవినలారారు. ఆటనిగారి ఎల్లా నంగతిగట ఒప్పినల్పుణ్ణిపే (మత్తుయ 11:27ఁ యోఇహాన 5:23). “పథితనాద కులయాదాతను శక్తి, బశ్యాయి, జ్ఞాన, నామధ్యాన, గొరప, మహిమే, స్నేహంత గజన్మ హేందుపదక్త యోగ్యాను” (త్రికటనే 5:12) ఎందు పరిలోకండఱ దేవదాంతరు హేళిపరు.

ఎల్లా జనాంగగజల్ల మాననాంతర మత్తు హాహగజ హలకారపు ఆటన హెన్రెనల్ల త్రసంగినల్పుడబేఁకు ఎందు దేవరు అష్టాజే మాడిదను (లూక 24:46, 47). హలశుధ్యాక్తును యీరూనలీఖినల్ల పంజాబత్తము దినదందు అశ్రోస్తులర మేలీ ఇజదు బందను. అదు జీవినువ దేవర సభియ జననద దినపూ కాగూ జననద స్థాచ్యు ఆగిత్తు. ఆ దినదందు త్రపియోబ్బరూ మాననాంతర హమ్మ, “యీఎనువిన హెన్రెనల్ల” హాహగజ నిధారణగారి బాట్టిస్తు హేందబేఁకెందు ఆజ్ఞాహినల్పుణ్ణరు (అశ్రోస్తులర కృత్య 2:38). ఆ దినదింద ముందే శిష్యర శ్రూధనే ఎంబుపంథద్వ శ్రూధనుపంథద్వాగిరాల్ల. ఆ దినదింద త్రపియోందు శ్రూధనేయ యీఎనువిన హెన్రెన ముహాంతర అప్పినల్పుడతక్షాష్టు (కోలోనస్సే 3:17)ఁ కైస్తు జీఎనదల్ల మాతినల్లయిల కృతియల్లయిల నంబంధిసి త్రపియోందూ నంగతియిల కెతెనాద యీఎనువిన హెన్రెనల్ల మాడల్పుడబేఁకు. ఎల్ల హెన్రూగజగించ శైశ్వరాద హెన్రెనన్మ త్రపియోబ్బరూ అలకే మాడబేఁకెంబుదు దేవర జిత్త (ఫిలాష్టి 2:9). అదు తందెయ హెన్రెనన్మ కండగణినుపంథద్దల్ల. అదక్కే బదలాగి, కుమారనన్మ కంబిహిసి కేంట్ట తందెయన్మ గొరవినదే ఇయవచను కుమారనన్మ గొరవినువదిల్ల ఎందు దేవరు నేఖిసిద్దునే (యోఇహాన 5:23). సిజవాగియిల నీఎపు యీఎనువిన హెన్రెనన్మ హలశుధచెందు ఎణిసుచిల.

టిష్టుటెన్టులు

¹Shakespeare, *Romeo and Juliet*, act 2, scene 2. ²William Gesenius, *A Hebrew and English Lexicon of the Old Testament*, trans. Edward Robinson, ed. Francis Brown, S. R. Driver, and Charles A. Briggs (Oxford: Clarendon Press, 1957), 217. ³యాద మనుష్యరూ తన్తున్మ “reverend” ఎందు కరెయల్పడబారదు

ఎంబుదక్కే రుజువాతినంతే ఈ వాక్యపు బహచ సల దురుషయోగపడినల్చుటదే. త్రసంగిగాలు “దేవరండ,” “ర్యో దేవరండ” ఇల్లపే “పణిహోఫులో నరా” ఇల్లపే “ఫాదరో” ఇల్లపే ఇతర యావుదే ధాఖిక కుట్టెయిలంద కరేయల్చుటపుదు నిరాకరించుటదే. ఆదరే ఇదు కిలకానే 111:9ర జోలధనేయాగిరుచదిల్ల. కేలపు సల “బ్రదరో” ఎంబ కుట్టెయు లాపయోగినల్చుటదే. త్రసంగిగాళన్ను “బ్రదరో - నో ఆండో నో” ఎందు కరేయత్తురె. ఇతర నబ్బిగళ నదశ్యనాగిరుచ పురుషను “బిసిస్టరో” ఎందు కరేయల్చుటాయి. నమ్మకండను ధముదళ్లయచ ఎల్లా కుట్టెగాళన్ను లండిసిదను: “నిచు జోలధకరేస్తి కోళ్ల బేందిలిఁ ఒబ్బెనో భోలదకను, సింపెల్లరా నహోదరయ. ఆదల్లదే భోలోఅకడల్ల యారస్మొనమ్ముతంద ఎందు కరేయబేందిలిఁ హరలోఅకడల్లయాకనోబ్బెనే సిమగే తందే” (మత్తుయి 23:8, 9).